



ಪಟ್ಟಣ ಸಹಕಾರ ಬ್ಯಾಂಕುಗಳ

ವಾರ್ತಾ ಪತ್ರಿಕೆ

ಕರ್ನಾಟಕ ರಾಜ್ಯ
ಸಹಕಾರ ಪಟ್ಟಣ
ಬ್ಯಾಂಕುಗಳ
ಮಹಾಮಂಡಳದ
ಅಧಿಕೃತ ವಾರಪತ್ರಿಕೆ

ಸಂಪುಟ : 28 | ಸಂಚಿಕೆ : 46 | ಫೆಬ್ರವರಿ 23, 2022 | ಬುಧವಾರ | ಪುಟಗಳು : 8 | ಬೆಲೆ : 2/-

ಮಹಾಮಂಡಳದಿಂದ ಪಟ್ಟಣ ಸಹಕಾರ ಬ್ಯಾಂಕುಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಹಾಗೂ ಅಧಿಕಾರಿಗಳಿಗೆ

ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ

ಬೆಂಗಳೂರು : ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳವು ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆಯ (ಆರ್‌ಐಸಿಎಂ) ಸಹಯೋಗದೊಂದಿಗೆ ರಾಜ್ಯದಲ್ಲಿರುವ ಪಟ್ಟಣ ಸಹಕಾರ ಬ್ಯಾಂಕುಗಳ ಮುಖ್ಯಕಾರ್ಯನಿರ್ವಹಣಾಧಿಕಾರಿ ಮತ್ತು ಅಧಿಕಾರಿಗಳಿಗೆ “ನಿರ್ವಹಣೆ ಅಭಿವೃದ್ಧಿ” ವಿಷಯವಾಗಿ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಆರ್‌ಐಸಿಎಂನಲ್ಲಿ ದಿನಾಂಕ : 19.02.2022ರಂದು ಆಯೋಜಿಸಿತ್ತು.

ಈ ವಿಚಾರ ಸಂಕಿರಣವನ್ನು ಮಹಾಮಂಡಳದ ನಿರ್ದೇಶಕರಾದ ಶ್ರೀ ರುದ್ರೇಗೌಡರವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ, ಮಾತನಾಡುತ್ತಾ ಎರಡು ವರ್ಷಗಳಿಂದ ಕೋವಿಡ್-19 ಮಹಾಮಾರಿಯಿಂದಾಗಿ ಪಟ್ಟಣ ಸಹಕಾರ ಬ್ಯಾಂಕುಗಳಿಗೆ ಏರ್ಪಡಿಸುವ ತರಬೇತಿ, ವಿಚಾರ ಸಂಕಿರಣಗಳು ಭೌತಿಕವಾಗಿ ಜರುಗದೇ ನಾವು ನಿವೇಶಿಸಿರುವ ವಿಡಿಯೋ ಕಾನ್ಫರೆನ್ಸ್ ಮೂಲಕ ತರಬೇತಿ ವಿಚಾರ ಸಂಕಿರಣಗಳಲ್ಲಿ ಭಾಗವಹಿಸುವ ಸ್ಥಿತಿ ಬಂದಿತು. ಈಗ ನಾವು ನಿವೇಶಿಸಿರುವ ಎರಡು ವರ್ಷಗಳ ನಂತರ ಈಗ ಭೌತಿಕವಾಗಿ ಭಾಗವಹಿಸುವ ಒಂದು ಅವಕಾಶ ಇಂದು ಬಂದೊಗಿದೆ. ಈ ವಿಚಾರ ಸಂಕಿರಣದಲ್ಲಿ “ನಿಧಿ ಮತ್ತು ಹೂಡಿಕೆ ನಿರ್ವಹಣೆ - ಎಸ್‌ಎಲ್‌ಆರ್ ಮತ್ತು ನಾನ್ ಎಸ್‌ಎಲ್‌ಆರ್ ಹೂಡಿಕೆ, ಹೂಡಿಕೆಗಳ ವರ್ಗೀಕರಣ ಮತ್ತು ಮೌಲ್ಯಮಾಪನ ಕುರಿತು, ಆದಾಯ ತೆರಿಗೆ ಮತ್ತು ಟಿಡಿಎಸ್ ಮತ್ತು ಇತರೇ ಸಂಬಂಧಿತ ವಿಷಯಗಳ ಕುರಿತು, ಡಿಜಿಟಲ್ ಬ್ಯಾಂಕಿಂಗ್ ಮತ್ತು ಸೈಬರ್ ಸೆಕ್ಯೂರಿಟಿ ವಿಷಯವಾಗಿ ಉಪನ್ಯಾಸ ನೀಡಲಿದ್ದಾರೆ. ಆದ್ದರಿಂದ ಇಂತಹ ವಿಚಾರ ಸಂಕಿರಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಪಟ್ಟಣ ಸಹಕಾರ ಬ್ಯಾಂಕುಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಮತ್ತು ಅಧಿಕಾರಿಗಳು ಭಾಗವಹಿಸಿ, ವಿಚಾರ ಸಂಕಿರಣದ



ಸದುಪಯೋಗವನ್ನು ಪಡೆದುಕೊಂಡು ಬ್ಯಾಂಕಿನ ಪ್ರಗತಿಗೆ ಶ್ರಮಿಸಬೇಕೆಂದರು.

ಈ ವಿಚಾರ ಸಂಕಿರಣದಲ್ಲಿ “ನಿಧಿ ಮತ್ತು ಹೂಡಿಕೆ ನಿರ್ವಹಣೆ - ಎಸ್‌ಎಲ್‌ಆರ್ ಮತ್ತು ನಾನ್ ಎಸ್‌ಎಲ್‌ಆರ್ ಹೂಡಿಕೆ ಕುರಿತು ಎಸ್‌ಬಿಐ-ಡಿಎಫ್‌ಎಚ್‌ಐಎನ್ ಪ್ರಾದೇಶಿಕ ಮುಖ್ಯಸ್ಥರಾದ ಶ್ರೀ ಹೇಮಂತ ಅಧಿಕಾರಿ ಉಪನ್ಯಾಸ ನೀಡಿದರು. ಹೂಡಿಕೆಗಳ ವರ್ಗೀಕರಣ ಮತ್ತು ಮೌಲ್ಯಮಾಪನ ಕುರಿತು ಎಸ್‌ಬಿಐ-ಡಿಎಫ್‌ಎಚ್‌ಐಎನ್ ಮಾರ್ಕೆಟಿಂಗ್ ಉಪಾಧ್ಯಕ್ಷರಾದ ಡಿ. ರವಿಕಿರಣ ಉಪನ್ಯಾಸ ನೀಡಿದರು. ಆದಾಯ ತೆರಿಗೆ ಮತ್ತು ಟಿಡಿಎಸ್ ಮತ್ತು ಇತರೇ ಸಂಬಂಧಿತ ವಿಷಯಗಳ ಕುರಿತಾಗಿ ಹಿರಿಯ ಚಾರ್ಟೆಡ್ ಅಕೌಂಟೆಂಟ್‌ರವರುಗಳಾದ ನಿಶಿನ್ ಮಹಾದೇವಪ್ಪ ಮತ್ತು ನಿಯಾಜ್ ಪಾಷಾ ರವರು ಉಪನ್ಯಾಸ ನೀಡಿದರು. ಡಿಜಿಟಲ್ ಬ್ಯಾಂಕಿಂಗ್ ಮತ್ತು ಸೈಬರ್ ಸೆಕ್ಯೂರಿಟಿ ವಿಷಯವಾಗಿ ಬೆಂಗಳೂರಿನ ಕೆನರಾ ಬ್ಯಾಂಕ್ ತರಬೇತಿ ಕೇಂದ್ರದ ಪ್ರಾಧ್ಯಾಪಕ ಸದಸ್ಯರು ಹಾಗೂ ನಿವೃತ್ತ ಉಪ ಪ್ರಧಾನ ವ್ಯವಸ್ಥಾಪಕರಾದ ಜನಾರ್ದನ್‌ರವರು ಉಪನ್ಯಾಸ ನೀಡಿದರು.

ಪ್ರಾರಂಭದಲ್ಲಿ ಈ ವಿಚಾರ ಸಂಕಿರಣಕ್ಕೆ ಆಗಮಿಸಿದ ಪಟ್ಟಣ ಸಹಕಾರ ಬ್ಯಾಂಕುಗಳ ಪ್ರತಿನಿಧಿಗಳನ್ನು ಹಾಗೂ ಗಣ್ಯರನ್ನು ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪುಂಡಲಿಕ ಎಸ್. ಕೇರೂರಯ್ಯವರು ಸ್ವಾಗತಿಸಿ, ಕೊನೆಯಲ್ಲಿ ವಂದನಾರ್ಪಣೆ ಸಲ್ಲಿಸಿದರು. ಈ ವಿಚಾರ ಸಂಕಿರಣದಲ್ಲಿ ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳಿಂದ 100ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿ, ವಿಚಾರ ಸಂಕಿರಣದ ಪ್ರಯೋಜನವನ್ನು ಪಡೆದುಕೊಂಡರು.



ಅತ್ತೀಯ ಸಹಕಾರಿಗಳೇ...



ಚಂದ್ರನ ಪಥದತ್ತ ನಡೆದ ಚೆಂಬೆಳಕಿನ ಕವಿ

ನಾಡೋಜ ಚನ್ನವೀರ ಕಣವಿ ಅವರು ನಮ್ಮನ್ನು ಅಗಲಿದ್ದಾರೆ. ಕೆಲವು ದಿನಗಳ ಹಿಂದೆ ಅವರು ಚಿಕ್ಕಿತ್ರೆ ಪಡೆದುಕೊಳ್ಳುತ್ತಿರುವ ಧಾರವಾಡದ ಆಸ್ಪತ್ರೆಗೆ ಭೇಟಿ ನೀಡಿ, ಅವರ ಆರೋಗ್ಯ ವಿಚಾರಿಸಿದ್ದೆ. ನಾಡಿನ ಹಿರಿಯ ಕವಿ ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ನಾನು ಭೇಟಿ ನೀಡಿದ ಸಮಯದಲ್ಲಿ ಅವರು ಚೇತರಿಸಿಕೊಳ್ಳುತ್ತಿರುವುದಾಗಿ ವೈದ್ಯರು ತಿಳಿಸಿದ್ದರು. ಅವರು ಶೀಘ್ರ ಗುಣಮುಖರಾಗುವ ವಿಶ್ವಾಸವೂ ಇತ್ತು.

ನಂತರದ ದಿನಗಳಲ್ಲಿ ಅವರ ಆರೋಗ್ಯ ಕ್ಷೀಣಿಸಿ ಸದ್ದಿಲ್ಲದ ಹಾಗೆ ಲೋಕದಿಂದ ನಿರ್ಗಮಿಸಿದ್ದಾರೆ. ಚನ್ನವೀರ ಕಣವಿಯವರು ನಮ್ಮ ಗದಗ ಜಿಲ್ಲೆಯ ಹೊಂಬಳ ಗ್ರಾಮದವರು. ಅವರ ಬಾಲ್ಯದ ವಿದ್ಯಾಭಾಸ ಗದಗದಲ್ಲೇ ನಡೆಯಿತು. ಮುಂದೆ ಬೇಂದ್ರೆ, ಕುವೆಂಪು, ಪು.ತಿ.ನ, ಮಧುರಚೆನ್ನ ಮೊದಲಾದವರ ಗಾಢ ಪ್ರಭಾವಕ್ಕೆ ಒಳಗಾದರೂ, ತಮ್ಮದೇ ಆದ ಶೈಲಿಯ ಸಮೃದ್ಧವಾದ ಕಾವ್ಯಪರಂಪರೆಯನ್ನು ನಿರ್ಮಿಸಿ, ಕನ್ನಡ ಜನತೆಯ ಪ್ರೀತಿಯ ಕವಿಯಾಗಿದ್ದರು.

ನಾವು ಅದೃಷ್ಟವಂತರೆಂದೇ ಹೇಳಬೇಕು, ನಮ್ಮ ಕಾಲಘಟ್ಟದಲ್ಲಿ ಕರುನಾಡಿನ ಉದ್ದಗಲಕ್ಕೂ ಕವಿ, ಸಾಹಿತಿಗಳ ಒಡ್ಡೋಲಗವೇ ನೆರೆದಿತ್ತು. ಕಲ್ಯಾಣ ಕರ್ನಾಟಕದಲ್ಲಿ ಶಂ.ಗು. ಬಿರದಾರರ ಶಿಶುಕಾವ್ಯ, ಶಾಂತರಸರ ಕನ್ನಡ ಗಜಲ್ ರಸಧಾರೆ, ಉತ್ತರ ಕರ್ನಾಟಕದಲ್ಲಿ ಆಲೂರು ವೆಂಕಟರಾಯರು ಹಾಗೂ ಕಾವ್ಯವೆಂದರೆ ಬೇಂದ್ರೆಯವರು ಎನ್ನುವಂತಾಗಿತ್ತು. ಕರಾವಳಿಯಲ್ಲಿ ರಾಷ್ಟ್ರಕವಿ ಬಿರುಧಾಂಕಿತ ಗೋವಿಂದ ಪೈಗಳು, ಚುಟುಕು ಬ್ರಹ್ಮರೆಂದೇ ಖ್ಯಾತರಾದ ದಿನಕರ ದೇಸಾಯಿ ಇದ್ದರು.

ಇನ್ನು ಹಳೆ ಮೈಸೂರು ಭಾಗದಲ್ಲಿ ಬಿ.ಎಂ.ಶ್ರೀ. ಅವರ ಗೀತೆಗಳು, ಡಿ.ವಿ.ಜಿ. ಅವರ ಮಂಕುತಿಮ್ಮ, ಕುವೆಂಪು ಅವರ ಕಾವ್ಯ ರಸಧಾರೆ, ಪು.ತಿ.ನ., ಕೆ.ಎಸ್. ನರಸಿಂಹಸ್ವಾಮಿ, ಜಿ.ಎಸ್. ಶಿವರುದ್ರಪ್ಪ ಇನ್ನೂ ಮುಂತಾದವರ ಕಾವ್ಯ ರಸದಾತನ. ನಂತರ ಬಂದ ನವ್ಯ ಪರಂಪರೆಯಲ್ಲಿ ಅಡಿಗ, ಲಂಕೇಶ್, ನಿಸಾರ್ ಅಹಮದ್ ಹೀಗೆ ಅತಿರಥ-ಮಹಾರಥರ ದಂಡೆ ನೆರೆದಿತ್ತು. ನಾನು ಧಾರವಾಡದಲ್ಲಿ ಚನ್ನವೀರ ಕಣವಿಯವರನ್ನು ಅನೇಕ ಬಾರಿ ಭೇಟಿಯಾಗಿ, ಅವರ ಮಧುರ ಮಾತುಗಳಿಗೆ ಕಿವಿಯಾಗಿದ್ದೇನೆ. ಅವರಂತೆಯೇ ಅವರ ಶ್ರೀಮತಿಯವರಾದ ಶಾಂತಾದೇವಿ ಕಣವಿ ಅವರೂ ಕವಿ, ಸಾಹಿತಿಗಳಾಗಿದ್ದರು. ಉತ್ತರ ಕರ್ನಾಟಕದ ದೇಸಿ ಸೊಬಗು, ಧ್ವನಿಪೂರ್ಣ ಭಾಷೆ, ತಂತ್ರಗಾರಿಕೆ, ಕಸರತ್ತಿಲ್ಲದ ಬರವಣಿಗೆ ಅವರ ವೈಶಿಷ್ಟ್ಯವಾಗಿತ್ತು. ಎರಡು ವರ್ಷಗಳ ಹಿಂದೆ ಶಾಂತಾದೇವಿ ಕಣವಿ ನಿರ್ಗಮನ ಚನ್ನವೀರ ಕಣವಿಯವರನ್ನು ಆಘಾತಗೊಳಿಸಿತ್ತು. ಕುವೆಂಪು, ಬೇಂದ್ರೆ, ಕಾರಂತರಂತೆ ತುಂಬು ಜೀವನ ನಡೆಸಿದವರು. ನನಗೆ ಇಷ್ಟವಾದ,

ಹೂವು ಹೊರಳುವವು ಸೂರ್ಯನ ಕಡೆಗೆ

ನಮ್ಮ ದಾರಿ ಬರಿ ಚಂದ್ರನವರೆಗೆ...

ಕವನದಲ್ಲಿ ಬರೆದಿರುವ ಹಾಗೆ ತೊಂಬತ್ತಾಲ್ಕು ವರ್ಷಗಳ ಕಾಲ ಚೆಂಬೆಳಕಿನಲ್ಲಿ ಕಾವ್ಯ ದೀಪ ಮಾಲೆಯನ್ನು ಹಚ್ಚುತ್ತಾ ಬಂದ ಚನ್ನವೀರ ಕಣವಿಯವರು ಚಂದ್ರನಡೆಗೆ ಸದ್ದಿಲ್ಲದೆ ನಡೆದು ಹೋಗಿದ್ದಾರೆ.

► ಎಚ್.ಕೆ. ಪಾಟೀಲ
ಅಧ್ಯಕ್ಷರು

ಕೇಂದ್ರದ ತೆರಿಗೆ ಪಾಲಿನಲ್ಲಿ ಕರ್ನಾಟಕಕ್ಕೆ ರೂ.7,850 ಕೋಟಿ ಕೊರತೆ

ಬೆಂಗಳೂರು : ಪ್ರಸಕ್ತ ಆರ್ಥಿಕ ವರ್ಷದ ಅಂತ್ಯ ಸಮೀಪಿಸುತ್ತಿದ್ದು, ರಾಜ್ಯಕ್ಕೆ ಕೇಂದ್ರದ ತೆರಿಗೆ ವರಮಾನದಲ್ಲಿ ಬರಬೇಕಿದ್ದ ಪಾಲಿನಲ್ಲಿ ರೂ. 7,850.29 ಕೋಟಿ ಕೊರತೆಯಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಮಂಡಲದಲ್ಲಿ ಮಂಡಿಸಿರುವ ಮಾಹಿತಿಯಲ್ಲಿ ಈ ವಿವರ ಬಹಿರಂಗಪಡಿಸಿದ್ದಾರೆ. ಕೇಂದ್ರದಿಂದ ಕರ್ನಾಟಕಕ್ಕೆ ತೆರಿಗೆ ವರಮಾನ ಹಂಚಿಕೆಯಲ್ಲಿ ರೂ. 24,273.06 ಕೋಟಿ ಬರಬೇಕು. ಡಿಸೆಂಬರ್ ಅಂತ್ಯದವರೆಗೆ ರೂ. 16,422.77 ಕೋಟಿಯಷ್ಟೇ ಬಂದಿದೆ. ವಿವಿಧ ಯೋಜನೆಗಳಿಂದ ರಾಜ್ಯಕ್ಕೆ ನೀಡಬೇಕಿದ್ದ ಅನುದಾನಗಳಲ್ಲೂ ಕೊರತೆಯಾಗಿದೆ.

ಪ್ರಸಕ್ತ ಹಣಕಾಸು ವರ್ಷ ಕೇಂದ್ರದಿಂದ ಅನುದಾನದ ರೂಪದಲ್ಲಿ ರೂ. 28,254.76 ಕೋಟಿ ದೊರಕಬೇಕು. ಡಿಸೆಂಬರ್ ಅಂತ್ಯದವರೆಗೆ ರೂ. 19,737.88 ಕೋಟಿ ಬಂದಿದ್ದು, ರೂ. 8,507.88 ಕೋಟಿ ಕೊರತೆ ಆಗಿದೆ.

2020-21ನೇ ಆರ್ಥಿಕ ವರ್ಷದಲ್ಲಿ ತೆರಿಗೆ ವರಮಾನದ ಹಂಚಿಕೆಯ ಪಾಲಿನ ರೂಪದಲ್ಲಿ ರೂ. 28,591.23 ಕೋಟಿ ರಾಜ್ಯಕ್ಕೆ ಬರಬೇಕಿತ್ತು. ಆದರೆ, ದೊರೆತದ್ದು ರೂ. 21,694.11 ಕೋಟಿ ಮಾತ್ರ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪರಿಹಾರದಲ್ಲೂ ಕೊರತೆ ಉದ್ಭವಿಸಿದೆ. ಈ ವರ್ಷ ರೂ. 12,708 ಕೋಟಿ ಜಿಎಸ್‌ಟಿ ಪರಿಹಾರದ ರೂಪದಲ್ಲಿ ದೊರಕಬಹುದು ಎಂಬ ನಿರೀಕ್ಷೆಯನ್ನು ರಾಜ್ಯ ಸರ್ಕಾರ ಹೊಂದಿತ್ತು. ಆದರೆ, ಡಿಸೆಂಬರ್ ಅಂತ್ಯದವರೆಗೆ ಜಿಎಸ್‌ಟಿ ಪರಿಹಾರದ ರೂಪದಲ್ಲಿ ರೂ. 5,447.97 ಕೋಟಿ ಮಾತ್ರ ಲಭಿಸಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಕೇಂದ್ರ ತೆರಿಗೆ ಸಂಗ್ರಹದಲ್ಲಿ ಕರ್ನಾಟಕದ ಪಾಲು ಶೇಕಡ 4.71ರಷ್ಟು ಎಂಬುದಾಗಿ 14ನೇ ಹಣಕಾಸು ಆಯೋಗ ನಿಗದಿಪಡಿಸಿತ್ತು. ಆದರೆ, 15ನೇ ಹಣಕಾಸು ಆಯೋಗ ರಾಜ್ಯದ ಪಾಲನ್ನು ಶೇ 3.64ಕ್ಕೆ ಇಳಿಸಿತು. ಇದರಿಂದಾಗಿ ಕರ್ನಾಟಕ ತೆರಿಗೆ ವರಮಾನದ ಪಾಲಿನಲ್ಲಿ ರೂ. 6,897.12 ಕೋಟಿಯನ್ನು ಕಳೆದುಕೊಂಡಿದೆ.

ಸದ್ಯದ ಅಂಕಿ-ಅಂಶಗಳನ್ನು ಗಮನಿಸಿದರೆ, ರಾಜ್ಯದ ವರಮಾನ ಸಂಗ್ರಹದಲ್ಲಿ ಜನವರಿ ವೇಳೆಗೆ ಶೇ 86ರಷ್ಟು ಗುರಿ ಸಾಧನೆಯಾಗಿದೆ. ಡಿಸೆಂಬರ್‌ನಿಂದ ರೂ. 19,000 ಕೋಟಿ ವರಮಾನ ಸಂಗ್ರಹವಾಗಿದೆ. ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಇನ್ನೂ ರೂ. 40,000 ಕೋಟಿ ಸಂಗ್ರಹವಾಗಬಹುದು ಎಂದು ಅವರು ಹೇಳಿದರು.

**7ನೇ ಬ್ಯಾಂಕ್ ಡಿಪ್ಲೋಮಾ ಇನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್
ಮ್ಯಾನೇಜ್‌ಮೆಂಟ್ ಕೋರ್ಸ್ (ಡಿಯುಸಿಜಿಎಂ)ನ ಅಖತ ಪರೀಕ್ಷೆಗಳು
ದಿನಾಂಕ : 26.02.2022 ಮತ್ತು 27.02.2022 ಹಾಗೂ 06.03.2022ರಂದು ಜರುಗುವೆ**

ಬೆಂಗಳೂರು : ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳವು ರಾಜ್ಯದಲ್ಲಿರುವ ಪಟ್ಟಣ ಸಹಕಾರ ಬ್ಯಾಂಕುಗಳ ಸಿಬ್ಬಂದಿಗಳಿಗೆ “ಡಿಪ್ಲೋಮಾ ಇನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಮ್ಯಾನೇಜ್‌ಮೆಂಟ್” ಕೋರ್ಸ್‌ನ್ನು ಈಗಾಗಲೇ ಪ್ರಾರಂಭಿಸಿರುತ್ತದೆ. ಸದರಿ ಕೋರ್ಸ್‌ಗೆ ಈಗಾಗಲೇ ತಾವು ಅಭ್ಯರ್ಥಿಯಾಗಿ ಪ್ರವೇಶ ಪಡೆದಿರುತ್ತೀರಿ. ಲಿಖಿತ ಪರೀಕ್ಷೆಯ ದಿನಾಂಕವನ್ನು ಆರ್‌ಐಸಿಎಂ (ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ, ಬೆಂಗಳೂರು) ಬೆಂಗಳೂರು ಇವರು ದಿನಾಂಕ:26.02.2022 & ದಿನಾಂಕ : 27.02.2022ರಂದು ಹಾಗೂ 06.03.2022ರಂದು ಬೆಳಿಗ್ಗೆ 10.00 ಗಂಟೆಯಿಂದ ಸಾಯಂಕಾಲ 04.30 ಗಂಟೆಯವರೆಗೆ ಬೆಂಗಳೂರು, ಆರ್‌ಐಸಿಎಂ, ನಂ.67,

ಪದ್ಮನಾಭನಗರ, ಬನಶಂಕರಿ 2ನೇ ಹಂತ, ಬೆಂಗಳೂರು-70 ಮತ್ತು ಬೆಳಗಾವಿಯ ಮಹಾಮಂಡಳದ ಕಛೇರಿ, ನಂ.ಸಿಎ-3, ಅಟೋನಗರ, (ಆರ್‌ಟಿಒ ಮೈದಾನದ ಹತ್ತಿರ), ಬೆಳಗಾವಿ-590015. ಈ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆಗಳು ಜರುಗಲಿವೆ. ಅಭ್ಯರ್ಥಿಗಳು ತಾವು ಆಯ್ಕೆ ಮಾಡಿಕೊಂಡ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಕಡ್ಡಾಯವಾಗಿ ಹಾಜರಾಗತಕ್ಕದ್ದು. ಈಗಾಗಲೇ ತಮ್ಮ ಇ-ಮೇಲ್ ವಿಳಾಸಕ್ಕೆ ಲಿಖಿತ ಪರೀಕ್ಷೆಯ ಸ್ಥಳ, ವಿಷಯ, ವೇಳಾಪಟ್ಟಿಯನ್ನು ಕಳುಹಿಸಿಕೊಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮಹಾಮಂಡಳದ ಸಂಪರ್ಕಾಧಿಕಾರಿ ಶ್ರೀ ಎನ್. ರಮೇಶ್ (9448003167) ಮತ್ತು ಶ್ರೀ ಹೆಚ್.ಸಿ. ಶ್ರೀನಿವಾಸ್ (9110642779) ರವರುಗಳನ್ನು ಸಂಪರ್ಕಿಸಬಹುದಾಗಿದೆ.

ರೂ. 7 ಕೋಟಿಗಿಂತ ಹೆಚ್ಚು ಸಂಪತ್ತು ಇರುವವರ ಪ್ರಮಾಣ ಶೇಕಡ 11 ರಷ್ಟು ಏರಿಕೆ



ಮುಂಬೈ : ವೈಯಕ್ತಿಕವಾಗಿ ರೂ.7 ಕೋಟಿಗಿಂತ ಹೆಚ್ಚಿನ ಸಂಪತ್ತು ಹೊಂದಿರುವವರ ಪ್ರಮಾಣವು ದೇಶದಲ್ಲಿ 2021ರಲ್ಲಿ ಶೇಕಡ 11ರಷ್ಟು ಹೆಚ್ಚಳ ಆಗಿದೆ ಎಂದು ಹುರೂನ್ ವರದಿ ಹೇಳಿದೆ. 2021ರ ಅಂತ್ಯದ ವೇಳೆಗೆ ದೇಶದಲ್ಲಿ ರೂ.7 ಕೋಟಿಗಿಂತ ಹೆಚ್ಚಿನ ಸಂಪತ್ತು ಹೊಂದಿರುವ ಕುಟುಂಬಗಳ ಸಂಖ್ಯೆಯು 4.58 ಲಕ್ಷಕ್ಕೆ ತಲುಪಿದೆ. ಆದರೆ, ಇಷ್ಟು ಸಂಪತ್ತು ಹೊಂದಿರುವವರ ಪೈಕಿ, ‘ವೃತ್ತಿ ಬದುಕಿನಲ್ಲಿ ಹಾಗೂ ವೈಯಕ್ತಿಕ ಬದುಕಿನಲ್ಲಿ ಸಂತಸವಾಗಿದ್ದೇವೆ’ ಎಂದು ಹೇಳಿಕೊಳ್ಳುವವರ ಪ್ರಮಾಣವು ಶೇಕಡ 66ಕ್ಕೆ ಇಳಿಕೆಯಾಗಿದೆ. ಈ ಪ್ರಮಾಣವು 2020ರಲ್ಲಿ ಶೇ.72ರಷ್ಟು ಇತ್ತು.

ದೇಶದಲ್ಲಿ ಅಸಮಾನತೆ ಹೆಚ್ಚಾಗುತ್ತಿದೆ ಎಂಬ ಕಳವಳ ಜಾಸ್ತಿ ಆಗುತ್ತಿರುವ ಸಂದರ್ಭದಲ್ಲಿಯೇ ಈ ವರದಿಯು ಪ್ರಕಟವಾಗಿದೆ. 2026ರ ಸುಮಾರಿಗೆ ಇಷ್ಟು ಸಂಪತ್ತು ಹೊಂದಿರುವವರ ಪ್ರಮಾಣವು ಶೇ 30ರಷ್ಟು ಜಾಸ್ತಿ ಆಗಲಿದೆ ಎಂದು ವರದಿಯು ಅಂದಾಜು ಮಾಡಿದೆ.

ಮುಂಬೈನ ಒಟ್ಟು 20,300 ಕುಟುಂಬಗಳು ರೂ. 7 ಕೋಟಿಗಿಂತ ಹೆಚ್ಚಿನ ಸಂಪತ್ತು ಹೊಂದಿವೆ. ಹುರೂನ್ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಕೋಟ್ಯಧೀಶರ ಪೈಕಿ ಶೇಕಡ 19ರಷ್ಟು ಮಂದಿ ಮಾತ್ರ, ತಾವು ಗಳಿಸಿದ್ದನ್ನು ಸಮಾಜಕ್ಕೆ ದಾನವಾಗಿ ನೀಡುವ ವಿಚಾರದಲ್ಲಿ ನಂಬಿಕೆ ಹೊಂದಿರುವುದಾಗಿ ಹೇಳಿದ್ದಾರೆ.

ನಿಶ್ಚಿತ ರೇವಣಿ ಬಡ್ಡಿ ದರ ಏರಿಕೆ ಮಾಡಿದ ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್

ಹೊಸದಲ್ಲಿ : ಭಾರತೀಯ ರಿಸರ್ವ್‌ಬ್ಯಾಂಕ್ (ಆರ್‌ಬಿಐ) ರೆಪೊ ಮತ್ತು ರಿವರ್ಸ್ ರೆಪೊ ದರಗಳನ್ನು ಫೆಬ್ರವರಿ 10ರ ಹಣಕಾಸು ನೀತಿ ಪರಾಮರ್ಶೆ ನೀತಿಯಲ್ಲಿ ಯಥಾಸ್ಥಿತಿಯಲ್ಲಿರಿಸಿದ್ದರೂ, ಕೆಲ ಬ್ಯಾಂಕ್‌ಗಳು ಬಡ್ಡಿ ದರಗಳನ್ನು ಅಲ್ಪ ಪ್ರಮಾಣದಲ್ಲಿ ಏರಿಸಿವೆ.

ಖಾಸಗಿ ರಂಗದ ಅತೀ ದೊಡ್ಡ ಬ್ಯಾಂಕ್ ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ದೇಶದ ಅತೀ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿಶ್ಚಿತ ರೇವಣಿಗಳ ಬಡ್ಡಿ ದರದಲ್ಲಿ ತುಸು ಏರಿಕೆ ಮಾಡಿವೆ. ಎಚ್‌ಡಿಎಫ್‌ಸಿ ಬ್ಯಾಂಕ್ 2 ಕೋಟಿ ರೂ.ಗಿಂತ ಕಡಿಮೆ ಮೌಲ್ಯದ ರೇವಣಿಗೆ ಬಡ್ಡಿ ದರದಲ್ಲಿ ಶೇ.05 ರಿಂದ ಶೇ.0.10ರಷ್ಟು ಏರಿಸಿದೆ. ಇದರಿಂದಾಗಿ 1 ವರ್ಷದ ಎಫ್‌ಡಿಗೆ ದರ ಶೇ.4.9 ರಿಂದ ಶೇ.5ಕ್ಕೆ ಏರಿಕೆಯಾಗಿದೆ. 3 ವರ್ಷ ಅವಧಿಯ ರೇವಣಿಯ ಬಡ್ಡಿ ದರ ಶೇ.5.40 ರಿಂದ ಶೇ.5.45ಕ್ಕೆ ವೃದ್ಧಿಸಿದೆ. ಆರ್‌ಬಿಐ ಬ್ಯಾಂಕ್‌ನ 2-3 ವರ್ಷಗಳ ಎಫ್‌ಡಿ ಬಡ್ಡಿ ದರದಲ್ಲಿ ಶೇ.0.10 ವೃದ್ಧಿಸಿದ್ದು, ಶೇ.5.45ಕ್ಕೆ ಹೆಚ್ಚಳವಾಗಿದೆ. 2 ಕೋಟಿ ರೂ.ಗಿಂತ ಕಡಿಮೆ ಮೌಲ್ಯದ ಎಫ್‌ಡಿಗೆ ಇದು ಅನ್ವಯವಾಗುತ್ತದೆ.



2 ವರ್ಷ ಅವಧಿಯ ರೇವಣಿಯ ಬಡ್ಡಿ ದರ ಶೇ.5.40 ರಿಂದ ಶೇ.5.45ಕ್ಕೆ ವೃದ್ಧಿಸಿದೆ. ಆರ್‌ಬಿಐ ಬ್ಯಾಂಕ್‌ನ 2-3 ವರ್ಷಗಳ ಎಫ್‌ಡಿ ಬಡ್ಡಿ ದರದಲ್ಲಿ ಶೇ.0.10 ವೃದ್ಧಿಸಿದ್ದು, ಶೇ.5.45ಕ್ಕೆ ಹೆಚ್ಚಳವಾಗಿದೆ. 2 ಕೋಟಿ ರೂ.ಗಿಂತ ಕಡಿಮೆ ಮೌಲ್ಯದ ಎಫ್‌ಡಿಗೆ ಇದು ಅನ್ವಯವಾಗುತ್ತದೆ.



ಕವಿ, ನಾಡೋಜ ಡಾ. ಚೆನ್ನವೀರ ಕಣವಿ ನಿಧನ

‘ಚೆಂಬೆಳಕಿನ ಕವಿ’ ಖ್ಯಾತಿಯ ಹಿರಿಯ ಸಾಹಿತಿ ಡಾ. ಚೆನ್ನವೀರ ಕಣವಿ (93) ಅವರು ದಿನಾಂಕ : 16.02.2022ರಂದು ಧಾರವಾಡದಲ್ಲಿ ನಿಧನರಾದರು. ನಾಡಿನ ಹೆಸರಾಂತ ಕವಿ ಡಾ. ಚೆನ್ನವೀರ ಕಣವಿ ಅವರು ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ 1928ರ ಜೂನ್ 28ರಂದು ಜನಿಸಿದರು. ತಂದೆ ಸಕ್ಕರಪ್ಪ ಅವರು ಪ್ರಾಥಮಿಕ ಶಾಲೆ ಶಿಕ್ಷಕರು ಹಾಗೂ ತಾಯಿ ಪಾರ್ವತಮ್ಮ ಗೃಹಿಣಿ. ಊರಲ್ಲಿಯೇ ಅಕ್ಷರಾಭ್ಯಾಸ ಮುಗಿಸಿದ ಕಣವಿಯವರು ಮಾಧ್ಯಮಿಕ ಹಾಗೂ ಕಾಲೇಜು ಶಿಕ್ಷಣವನ್ನು ಧಾರವಾಡದಲ್ಲಿ ಪಡೆದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದರು. 15ಕ್ಕೂ ಹೆಚ್ಚು ಕವನ ಸಂಕಲನ ವಿಮರ್ಶೆ ಹಾಗೂ ಪ್ರಬಂಧ ಸಂಕಲನ, ಮಕ್ಕಳ ಬರಹಗಳು ಸೇರಿದಂತೆ ಹಲವು ಬಗೆಯ ಸಾಹಿತ್ಯ ರಚಿಸಿದ್ದಾರೆ. ‘ಆಕಾಶ ಬುಟ್ಟಿ’, ‘ಭಾವಜೀವ’, ‘ಮಣ್ಣಿನ ಮೆರವಣಿಗೆ’, ‘ನೆಲಮುಗಿಲು’ ‘ ಹೂವು ಹೊರಳುವವು ಸೂರ್ಯನ ಕಡೆಗೆ’ ಮುಂತಾದವು ಇವರ ಪ್ರಮುಖ ಕೃತಿಗಳು. ಅವರ “ಜೀವದ್ವನಿ” ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಗೌರವ, ಪಂಪ ಪ್ರಶಸ್ತಿ ಇನ್ನು ಹಲವಾರು ಪ್ರಶಸ್ತಿಗಳು ಅವರಿಗೆ ಸಂದಿವೆ. ಹಾಸನದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು. ನಾಡೋಜ ಡಾ. ಚೆನ್ನವೀರ ಕಣವಿ ಯವರ ನಿಧನಕ್ಕೆ ಮಹಾಮಂಡಳದ ಅಧ್ಯಕ್ಷರಾದ ಶ್ರೀ ಎಚ್.ಕೆ. ಪಾಟೀಲರವರು, ಉಪಾಧ್ಯಕ್ಷರಾದ ಶ್ರೀ ಬಿ.ಎಸ್. ಪರಮಶಿವಯ್ಯನವರು ಹಾಗೂ ಆಡಳಿತ ಮಂಡಳಿ ಸದಸ್ಯರು ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ, ಸಿಬ್ಬಂದಿ ವರ್ಗದವರು ತೀವ್ರ ಸಂತಾಪ ವ್ಯಕ್ತಪಡಿಸಿ, ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

ಸಂಡೂರು ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕಿನ ನೂತನ ಆಫ್-ಸೈಟ್ ಎಟಿಎಂನ ಉದ್ಘಾಟನೆ

ಸಂಡೂರು : ಸಂಡೂರು ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕಿನ ನೂತನ Off-Site ATMನ್ನು ಮರಸಬೆ ಬಸ್ ನಿಲ್ದಾಣ ಹತ್ತಿರ ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ರವಿಶಂಕರ ಮತ್ತು ನಿರ್ದೇಶಕರಾದ ಶ್ರೀ ಅಂಕುಮನಾಳ ಸಿದ್ದಪ್ಪರವರು ಉದ್ಘಾಟಿಸಿದರು. ಬ್ಯಾಂಕಿನ ಆಡಳಿತ ಮಂಡಳಿ, ಸಿಇಒ ಎಮ್. ಎಸ್.ರೇಣುಕ ಹಾಗೂ ಬ್ಯಾಂಕಿನ ಸಿಬ್ಬಂದಿ ಉಪಸ್ಥಿತರಿದ್ದರು.



ಏಳು ತಿಂಗಳ ಗರಿಷ್ಠ ಮಟ್ಟಕ್ಕೆ ಚಿಲ್ಲರೆ ಹಣದುಬ್ಬರ



ನವದೆಹಲಿ : ದೇಶದಲ್ಲಿ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರ ಪ್ರಮಾಣವು ಜನವರಿಯಲ್ಲಿ ಶೇ.6.01ಕ್ಕೆ ತಲುಪಿದೆ. ಇದು ಏಳು ತಿಂಗಳ ಗರಿಷ್ಠ ಪ್ರಮಾಣ. ಕೆಲವು ಆಹಾರ ವಸ್ತುಗಳ ಬೆಲೆಯಲ್ಲಿ ಆದ ಹೆಚ್ಚಳವೇ ಹಣದುಬ್ಬರ ಜಾಸ್ತಿ ಆಗಲು ಕಾರಣ. ಜನವರಿಯಲ್ಲಿನ ಹಣದುಬ್ಬರ ದರವು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿಗದಿ ಮಾಡಿಕೊಂಡಿರುವ ಗರಿಷ್ಠ ಮಟ್ಟಕ್ಕಿಂತ ಹೆಚ್ಚು. ಎಣ್ಣೆ ಮತ್ತು ಕೊಬ್ಬು ವಿಭಾಗದಲ್ಲಿ ಜನವರಿಯಲ್ಲಿ ಹಣದುಬ್ಬರವು ಶೇ.18.7ರಷ್ಟು ಆಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಸೋಮವಾರ ಬಿಡುಗಡೆ ಮಾಡಿರುವ ಅಂಕಿ-ಅಂಶಗಳು ಹೇಳುತ್ತವೆ. ಬಟ್ಟೆ ಮತ್ತು ಪಾದರಕ್ಷೆ, ಸಾರಿಗೆ ಮತ್ತು ಸಂವಹನ ವರ್ಗದಲ್ಲಿ

ವಾರ್ಷಿಕ ಹಣದುಬ್ಬರ ಪ್ರಮಾಣವು ಶೇ.9ನ್ನು ದಾಟಿದೆ.

ಡಿಸೆಂಬರ್ ತಿಂಗಳ ಹಣದುಬ್ಬರ ಪ್ರಮಾಣವನ್ನು ಪರಿಷ್ಕರಿಸಲಾಗಿದ್ದು, ಅದು ಶೇ.5.66 ಎಂದು ಕೇಂದ್ರ ತಿಳಿಸಿದೆ. ಹಿಂದಿನ ವರ್ಷದ ಜನವರಿಯಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ.4.06ರಷ್ಟು ಇತ್ತು. 2021ರ ಜೂನ್‌ನಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ.6.26ರಷ್ಟು ಆಗಿತ್ತು.

ಮಾಂಸ ಮತ್ತು ಮೀನು (ಶೇ.5.47ರಷ್ಟು ಹಣದುಬ್ಬರ), ಧಾನ್ಯಗಳು ಮತ್ತು ಉತ್ಪನ್ನಗಳು (ಶೇ.3.39ರಷ್ಟು), ತರಕಾರಿ (ಶೇ.5.19ರಷ್ಟು) ವಿಭಾಗಗಳಲ್ಲಿ ಕೂಡ ಹಣದುಬ್ಬರವು ಜಾಸ್ತಿ ಆಗಿದೆ. ಚಿಲ್ಲರೆ ಹಣದುಬ್ಬರ ಪ್ರಮಾಣವನ್ನು ಶೇ.4ರಲ್ಲಿ ಮಿತಿಗೊಳಿಸುವ ಹೊಣೆ ಆರ್‌ಬಿಐ ಮೇಲೆ ಇದೆ. ಹಣದುಬ್ಬರವು ಶೇ.6ರವರೆಗೆ ತಲುಪಲು ಅವಕಾಶ ಇದೆ. ಆರ್‌ಬಿಐ ರೆಪೋ ದರದಲ್ಲಿ ವ್ಯತ್ಯಾಸ ಮಾಡುವ ಸಂದರ್ಭದಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವನ್ನು ಪರಿಗಣಿಸುತ್ತದೆ.

ಸಗಟು ಹಣದುಬ್ಬರ ಇಳಿಕೆ : ಜನವರಿಯಲ್ಲಿ ಸಗಟು ಹಣದುಬ್ಬರ ಪ್ರಮಾಣವು ಶೇ.12.96ಕ್ಕೆ ಇಳಿಕೆ ಕಂಡಿದೆ. ಆದರೆ, ಸತತ ಹತ್ತು ತಿಂಗಳುಗಳಿಂದ ಸಗಟು ಹಣದುಬ್ಬರ ಪ್ರಮಾಣವು ಎರಡಂಕಿ ಮಟ್ಟದಲ್ಲಿಯೇ ಇದೆ. ಹಿಂದಿನ ವರ್ಷದ ಜನವರಿಯಲ್ಲಿ ಸಗಟು ಹಣದುಬ್ಬರ ಪ್ರಮಾಣವು ಶೇ.2.51ರಷ್ಟು ಇತ್ತು.

ಹಣಕಾಸು ಸಾಕ್ಷರತೆ : ಗೃಹಸಾಲದ ಹೊರೆ ಇಳಿಕೆಗೆ 2 ಆಯ್ಕೆಗಳು



» ಪ್ರಮೋದ್ ಬಿ.ಪಿ.

ಗೃಹ ಸಾಲದ ಕುರಿತು ಮಾತು ಬಂದಾಗಲೆಲ್ಲ, 'ಸಾಲದ ಹೊರೆ ಇಳಿಸುವುದು ಹೇಗೆ? ಬ್ಯಾಂಕಿನವರು ಬಡ್ಡಿ ಜಾಸ್ತಿ ಮಾಡಿದ್ದಾರೆ, ಏನು ಮಾಡುವುದು? ಎಂಬ ಪ್ರಶ್ನೆಗಳು ಬಹುತೇಕ ಗ್ರಾಹಕರಲ್ಲಿ ಮೂಡುತ್ತವೆ. ಈ ಎರಡೂ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಯತ್ನ ನಡೆಸೋಣ.

ಅವಧಿಗೆ ಮುನ್ನ ಮರುಪಾವತಿ ಮಾಡಿ, ಸಾಲದ ಹೊರೆ ಇಳಿಸಿ: ಅವಧಿಗೆ ಮುನ್ನವೇ ಸಾಲವನ್ನು ಮರುಪಾವತಿ ಮಾಡುವುದರಿಂದ ನಿಜಕ್ಕೂ ಲಾಭವಿದೆಯೇ ಎಂದು ಅನೇಕರು ಲೆಕ್ಕಾಚಾರ ಮಾಡುತ್ತಿರುತ್ತಾರೆ. ವಾಸ್ತವದಲ್ಲಿ, ಹೆಚ್ಚುವರಿ ಹಣ ಸಿಕ್ಕಾಗಲೆಲ್ಲ ಗೃಹ ಸಾಲದ ಆಸಲು ಮೊತ್ತವನ್ನು ಪಾವತಿ ಮಾಡುತ್ತಾ ಬಂದರೆ ಬಡ್ಡಿ ಹೊರೆ ತಗ್ಗಿಸಿಕೊಳ್ಳಲು ಸಾಧ್ಯವಿದೆ. ನವೀನ್ ಎನ್ನುವವರು ವರ್ಷದ ಹಿಂದೆ ಒಂದು ಬ್ಯಾಂಕಿನಿಂದ ಶೇ.8.45ರ ಬಡ್ಡಿದರದಲ್ಲಿ ರೂ.35ಲಕ್ಷ ಗೃಹ ಸಾಲ ಪಡೆದುಕೊಂಡಿದ್ದರು. 17ವರ್ಷಗಳ ಅವಧಿಗೆ ಸಾಲ ಪಡೆದಿದ್ದಕ್ಕೆ ಪ್ರತಿಯಾಗಿ ಪ್ರತಿ ತಿಂಗಳು ರೂ.32,384ನ್ನು ಇಎಂಐ ರೂಪದಲ್ಲಿ ಪಾವತಿ ಮಾಡುತ್ತಿದ್ದರು.

ವರ್ಷದ ಬಳಿಕ ನವೀನ್ ಅವರಿಗೆ ಎಲ್‌ಐಸಿ ಪಾಲಿಸಿಯೊಂದರಿಂದ ಸುಮಾರು ರೂ.2.5ಲಕ್ಷ ಸಿಕ್ಕಿತು. ಹಣ ಸಿಕ್ಕಿದ ತಕ್ಷಣ ಅವರು ಗೃಹ ಸಾಲದ ಒಂದಿಷ್ಟು ಭಾಗವನ್ನು ಮರುಪಾವತಿ ಮಾಡುವ ಬಗ್ಗೆ ಯೋಚಿಸಿದರು. ಬ್ಯಾಂಕಿನಲ್ಲಿ ವಿಚಾರಿಸಿದಾಗ ರೂ.34,15,074 ಗಳ ಗೃಹ ಸಾಲ ಬಾಕಿ ಇರುವುದಾಗಿ ತಿಳಿದು ಬಂತು. ಅಲ್ಲದೆ ಬ್ಯಾಂಕಿನ ಅಧಿಕಾರಿಗಳು, 'ಇನ್ನು 193 ಕಂತುಗಳ ಪಾವತಿ (ಒಂದು ಕಂತಿನ ಇಎಂಐ ರೂ.32,384) ಬಾಕಿ ಇದೆ. ರೂ.2.5ಲಕ್ಷ ಪಾವತಿಸಿದರೆ ಕಂತುಗಳ ಸಂಖ್ಯೆ 169ಕ್ಕೆ ಇಳಿಯುತ್ತದೆ ಎಂದು ತಿಳಿಸಿದರು.

ನವೀನ್ ಪ್ರತಿ ತಿಂಗಳು ರೂ.32,384ರ ಇಎಂಐ ಆಧಾರದಲ್ಲೇ 17 ವರ್ಷ ಸಾಲ ಮರುಪಾವತಿ ಮಾಡುತ್ತಾ ಬಂದಿದ್ದರೆ ಬಡ್ಡಿ ಹೊರೆ ಹೆಚ್ಚುವ ಜತೆಗೆ ಸಾಲ ಮರುಪಾವತಿ ಅವಧಿಯೂ ಹೆಚ್ಚಾಗುತ್ತಿತ್ತು. ನವೀನ್ ತಮಗೆ ಸಿಕ್ಕಿದ ರೂ.2.5ಲಕ್ಷವನ್ನು ಸಾಲ ಮರುಪಾವತಿಗೆ ಬಳಸಿದ್ದರಿಂದ ಮಾಸಿಕ ಕಂತುಗಳ ಸಂಖ್ಯೆ 193ರಿಂದ ಒಂದೇ ಬಾರಿ 169ಕ್ಕೆ ಬಂತು. ಅಂದರೆ ಸಾಲದ ಹೆಚ್ಚುವರಿ ಕಂತುಗಳನ್ನು ಅವಧಿಗೂ ಮುನ್ನವೇ ಪಾವತಿ ಮಾಡಿದ ಪರಿಣಾಮ ನವೀನ್‌ಗೆ ಬರೋಬ್ಬರಿ ರೂ.5,27,216 ಬಡ್ಡಿ ಉಳಿತಾಯವಾಯಿತು.

ನವೀನ್ ಪ್ರತಿ ತಿಂಗಳು ರೂ.32,384ರ ಇಎಂಐ ಆಧಾರದಲ್ಲೇ 17 ವರ್ಷ ಸಾಲ ಮರುಪಾವತಿ ಮಾಡುತ್ತಾ ಬಂದಿದ್ದರೆ ಬಡ್ಡಿ ಹೊರೆ ಹೆಚ್ಚುವ ಜತೆಗೆ ಸಾಲ ಮರುಪಾವತಿ ಅವಧಿಯೂ ಹೆಚ್ಚಾಗುತ್ತಿತ್ತು. ನವೀನ್ ತಮಗೆ ಸಿಕ್ಕಿದ ರೂ.2.5ಲಕ್ಷವನ್ನು ಸಾಲ ಮರುಪಾವತಿಗೆ ಬಳಸಿದ್ದರಿಂದ ಮಾಸಿಕ ಕಂತುಗಳ ಸಂಖ್ಯೆ 193ರಿಂದ ಒಂದೇ ಬಾರಿ 169ಕ್ಕೆ ಬಂತು. ಅಂದರೆ ಸಾಲದ ಹೆಚ್ಚುವರಿ ಕಂತುಗಳನ್ನು ಅವಧಿಗೂ ಮುನ್ನವೇ ಪಾವತಿ ಮಾಡಿದ ಪರಿಣಾಮ ನವೀನ್‌ಗೆ ಬರೋಬ್ಬರಿ ರೂ.5,27,216 ಬಡ್ಡಿ ಉಳಿತಾಯವಾಯಿತು.

ಗೃಹ ಸಾಲದ ಮೇಲೆ ರೂ.5.27ಲಕ್ಷ ಬಡ್ಡಿ ಉಳಿಸಿದ ನವೀನ್!

ಪಡೆದಿದ್ದ ಒಟ್ಟು ಸಾಲ	ರೂ.35ಲಕ್ಷ
ಸಾಲ ಪಡೆದಾಗ ಇದ್ದ ಬಡ್ಡಿದರ	ಶೇ.8.45
ಮಾಸಿಕ ಕಂತು (ಇಎಂಐ)	ರೂ.32,384
ಸಾಲ ಪಡೆದಿರುವ ಅವಧಿ	17 ವರ್ಷ
ಒಂದು ವರ್ಷದಲ್ಲಿ ಪಾವತಿಸಿದ್ದ ಆಸಲು	ರೂ.84,926
ಒಂದು ವರ್ಷದಲ್ಲಿ ಪಾವತಿಸಿದ್ದ ಬಡ್ಡಿ	ರೂ.3,03,682
ವರ್ಷದ ಬಳಿಕ ಬಾಕಿ ಉಳಿದಿದ್ದ ಇಎಂಐ	193
ವರ್ಷದ ಬಳಿಕ ಒಂದೇ ಬಾರಿಗೆ ಪಾವತಿಸಿದ, ಗೃಹಸಾಲದ ಅವಧಿಪೂರ್ವ ಮೊತ್ತ	ರೂ.2.5ಲಕ್ಷ
ರೂ.2.5ಲಕ್ಷ ಪಾವತಿಸಿದ ಬಳಿಕ ಉಳಿದ ಇಎಂಐ ಸಂಖ್ಯೆ	169
ರೂ.2.5ಲಕ್ಷ ಪಾವತಿಸಿದ್ದರಿಂದ ಉಳಿತಾಯವಾದ ಬಡ್ಡಿ ಹಣ	ರೂ.5,27,216

ಬಡ್ಡಿ ಹೆಚ್ಚಿಸಿದರೆ ಬಳಸಿ ವರ್ಗಾವಣೆ ಅಸ್ತ: ನೀವು ಗೃಹ ಸಾಲ ಪಡೆದಿರುವ ಬ್ಯಾಂಕಿನಲ್ಲಿ ಬಡ್ಡಿದರ ಹೆಚ್ಚಿದ್ದು, ಮತ್ತೊಂದು ಬ್ಯಾಂಕಿನಲ್ಲಿ ಬಡ್ಡಿದರ ಕಡಿಮೆ ಇದ್ದರೆ ಆ ಬ್ಯಾಂಕಿಗೆ ಒಂದಿಷ್ಟು ಶುಲ್ಕ ನೀಡುವ ಮೂಲಕ ನೀವು ಗೃಹ ಸಾಲವನ್ನು ವರ್ಗಾಯಿಸಬಹುದು. ಇದನ್ನು ಬ್ಯಾಂಕಿಂಗ್ ಪರಿಭಾಷೆಯಲ್ಲಿ, ಹೋಂ ಲೋನ್ ಬ್ಯಾಲೆನ್ ಟ್ರಾನ್ಸ್‌ಫರ್ ಎಂದು ಕರೆಯುತ್ತಾರೆ. ಖಾಸಗಿ ಬ್ಯಾಂಕಿನಲ್ಲಿನ ಸಾಲವನ್ನು ರಾಷ್ಟ್ರೀಕೃತ ಬ್ಯಾಂಕಿಗೆ ವರ್ಗಾಯಿಸುವುದು ಕೂಡ ಇದರಲ್ಲಿ ಸಾಧ್ಯವಿದೆ.

ಉದಾಹರಣೆ : ಒಬ್ಬ ವ್ಯಕ್ತಿ ಬ್ಯಾಂಕ್ ಒಂದರಿಂದ ರೂ.40ಲಕ್ಷ ಗೃಹ ಸಾಲ ಪಡೆದುಕೊಂಡಿದ್ದಾನೆ ಎಂದಿಟ್ಟುಕೊಳ್ಳಿ. ಬ್ಯಾಂಕ್ ಆತನಿಗೆ ಶೇಕಡ 9.8ರ ವಾರ್ಷಿಕ ಬಡ್ಡಿದರ ವಿಧಿಸಿದರೆ, 20 ವರ್ಷಗಳ ಕಾಲಾವಧಿಯ ಈ ಸಾಲದ ಮಾಸಿಕ ಕಂತು (ಇಎಂಐ) ರೂ.38,072 ಆಗಿರುತ್ತದೆ. ಆದರೆ, ಮತ್ತೊಂದು ಬ್ಯಾಂಕ್ ಇಷ್ಟೇ ಮೊತ್ತದ ಸಾಲವನ್ನು ಶೇ.8.3ರ ಬಡ್ಡಿದರದಲ್ಲಿ ನೀಡಿದರೆ, ಮಾಸಿಕ ಕಂತು ರೂ.34,208 ಆಗುತ್ತದೆ. ಅಂದರೆ ಈ ಲೆಕ್ಕಾಚಾರದಂತೆ ತಿಂಗಳಿಗೆ ರೂ.3,864 ಉಳಿತಾಯವಾಗುತ್ತದೆ. ಒಂದು ವರ್ಷಕ್ಕೆ ಬರೋಬ್ಬರಿ ರೂ.46,368 ಬಡ್ಡಿ ಹಣ ಉಳಿತಾಯವಾಗುತ್ತದೆ.

ಪಟ್ಟಣ ಸಹಕಾರ ಬ್ಯಾಂಕುಗಳ ವಿಫಲತೆಗೆ ಕಾರಣಗಳು : ಒಂದು ವಿಶ್ಲೇಷಣೆ

► ರಾಜಗೋಪಾಲ ಸಂಗಮ, ಸಹಾಯಕ ವಿಜ್ಞಾನಾಧಿಕಾರಿಗಳು

... ಹಿಂದಿನ ಸಂಚಿಕೆಯಿಂದ

ಭಾರತೀಯ ರಿಸರ್ವ್ ಬ್ಯಾಂಕಿನ ಮಾರ್ಗಸೂಚಿ ಪಾಲನೆಯಲ್ಲಿನ ವೈಫಲ್ಯದಿಂದ ದ್ರವ್ಯತೆಯ ಕೊರತೆ ಮತ್ತು ಸಂಬಂಧಿಸಿದ ತೊಂದರೆಗಳು.

ಕೆಲವು ಬ್ಯಾಂಕುಗಳು Sectoral Exposure Norm ಉಲ್ಲಂಘಿಸಿ ಒಂದೇ ವಲಯಕ್ಕೆ ಅತಿ ಹೆಚ್ಚಿನ ಪ್ರಮಾಣದ ಸಾಲ ನೀಡಿದಾಗ, ಸಾಲಗಳು ಅನುತ್ಪಾದಕ ಸಾಲಗಳಾಗಿ ಪರಿವರ್ತನೆಗೊಂಡು, ಠೇವಣಿದಾರರು ಠೇವಣಿ ಹಿಂಪಡೆಯಲು ಬಂದಾಗ ಮರುಪಾವತಿಸಲು ದ್ರವ್ಯತೆ ಇಲ್ಲದೆ ಇರುವುದರಿಂದ ಠೇವಣಿದಾರರ ಹಿತರಕ್ಷಣೆಗೆ ಭಾರತೀಯ ರಿಸರ್ವ್ ಬ್ಯಾಂಕು ಲೈಸೆನ್ಸ್ ರದ್ದುಗೊಳಿಸುತ್ತದೆ.

ಇನ್ನೂ ಕೆಲವು ಬ್ಯಾಂಕುಗಳು ಸಾಲ ಠೇವಣಿಗಳ ಅನುಪಾತ (CD Ratio) ವನ್ನು ಪರಿಪಾಲಿಸದೆ ಠೇವಣಿಗಳ ಪ್ರಮಾಣದ ಶೇ.70ಕ್ಕಿಂತ ಹೆಚ್ಚಿನ ಪ್ರಮಾಣದ ಸಾಲ ನೀಡಿದ್ದರಿಂದ ತಕ್ಷಣದಲ್ಲಿ ಠೇವಣಿದಾರರು ಠೇವಣಿ ಹಿಂಪಡೆಯಲು ಬಂದಾಗ ಮರುಪಾವತಿಸಲು ದ್ರವ್ಯತೆ ಇಲ್ಲದೇ ಇದ್ದಾಗ ಠೇವಣಿದಾರರು ಬ್ಯಾಂಕಿನ ಮೇಲೆ ಸಂಶಯಗೊಂಡು ಠೇವಣಿ ಪಡೆಯಲು ಮುಗಿಬಿದ್ದುದರಿಂದ ಠೇವಣಿದಾರರ ಹಿತರಕ್ಷಣೆಗೆ ಭಾರತೀಯ ರಿಸರ್ವ್ ಬ್ಯಾಂಕು ಲೈಸೆನ್ಸ್ ರದ್ದುಗೊಳಿಸುತ್ತದೆ.

ಬ್ಯಾಂಕುಗಳ ವೈಫಲ್ಯಕ್ಕೆ ಈ ಕೆಳಗಿನ ಕಾರಣಗಳನ್ನು ಕಾಣಬಹುದು

1. ಒಂದೇ ವಲಯಕ್ಕೆ ಹೆಚ್ಚಿನ ಸಾಲ ನೀಡುವಿಕೆಯಿಂದ, ಕೊಟ್ಟ ಸಾಲಗಳು ವಸೂಲಾಗದೇ NPA ಆಗಿರುವುದರಿಂದ ದ್ರವ್ಯತೆಯ ಕೊರತೆಯುಂಟಾಗಿ ಠೇವಣಿ ಮರುಪಾವತಿಸಲು ವೈಫಲ್ಯ.
2. ಅನುತ್ಪಾದಕ ಆಸ್ತಿಗಳಿಗೆ ಅನುವು ಕಲ್ಪಿಸದೇ ಬ್ಯಾಂಕಿನ ನಿಜ ಆರ್ಥಿಕ ಸ್ಥಿತಿಯನ್ನು ಮರೆಮಾಚುವುದರಿಂದ ಸಹ NPA ಪ್ರಮಾಣ ಹೆಚ್ಚಾಗಿ ದ್ರವ್ಯತೆಯ ಕೊರತೆಯಿಂದ ವೈಫಲ್ಯ.
3. ಸಾಲ ಠೇವಣಿಗಳ ಅನುಪಾತ (CD Ratio) ವನ್ನು ಪರಿಪಾಲಿಸದೆ ಇರುವುದರಿಂದ ತಕ್ಷಣದಲ್ಲಿ ದ್ರವ್ಯತೆಯ ಕೊರತೆಯಿಂದ ವೈಫಲ್ಯ.
4. ಭಾರತೀಯ ರಿಸರ್ವ್ ಬ್ಯಾಂಕಿನ SLR/Non-SLR ಮತ್ತು Exposure ಮಿತಿಗಳನ್ನು ಪಾಲಿಸದೆ ಉದ್ಭವಿಸಿದ ತೊಂದರೆಗಳಿಂದ ವೈಫಲ್ಯ.

ಪ್ರಸ್ತುತ ಲಭ್ಯವಿರುವ ಮಾಹಿತಿಯಲ್ಲಿ ಶೇ.20 ರಷ್ಟು ಬ್ಯಾಂಕುಗಳು ಮೇಲಿನ ಕಾರಣಗಳಿಂದ ವೈಫಲ್ಯತೆ ಕಂಡಿರುತ್ತವೆ. Exposure ಮಿತಿ ಮೀರಿ ಒಂದೇ ವಲಯಕ್ಕೆ ಅದರಲ್ಲೂ ಪ್ರಮುಖವಾಗಿ Real Estate ವಲಯಕ್ಕೆ ಸಾಲ ನೀಡಿದ ಬ್ಯಾಂಕುಗಳು ಹಾಗೂ ಹೆಚ್ಚಿನ ಸಾಲ ನೀಡುವ ಉತ್ಪಾದಕದಲ್ಲಿ ಸಾಲ ಠೇವಣಿಗಳ ಅನುಪಾತ ಹೆಚ್ಚಾಗಲು ಕಾರಣವಾದ ಬ್ಯಾಂಕುಗಳು ವೈಫಲ್ಯತೆಯ ಕಾಣಲು ಪ್ರಮುಖ ಅಂಶವಾಗಿರುತ್ತದೆ.

ಇಲ್ಲಿ ಒಂದು ಅಂಶವನ್ನು ಅರಿತುಕೊಳ್ಳಬೇಕಿರುವುದು ಏನೆಂದರೆ ಬ್ಯಾಂಕಿನ ವೈಫಲ್ಯತೆಯ ಕಾರಣಗಳನ್ನು ಎರಡು ಪಂಗಡಗಳಾಗಿ ವರ್ಗೀಕರಿಸಿದ್ದರೂ ಸಹ ಎಲ್ಲದಕ್ಕೂ ಮೂಲಕಾರಣ ಪ್ರಾಥಮಿಕವಾಗಿ ಬ್ಯಾಂಕಿನ ವ್ಯವಸ್ಥಾಪನೆಯಲ್ಲಿರುವವರು ತಮ್ಮ ಕಾರ್ಯವನ್ನು ನಿಯಮಾನುಸಾರ, ವಸ್ತುನಿಷ್ಠವಾಗಿ ಮತ್ತು ಜವಾಬ್ದಾರಿಯುತವಾಗಿ ಜರುಗಿಸದೆ ಇರುವುದೇ ಆಗಿದೆ. ಇದರೊಂದಿಗೆ ಆಡಳಿತ ಮಂಡಳಿಯ ಜವಾಬ್ದಾರಿಯನ್ನೂ ಸಹ

ಅಲ್ಲಗಳೆಯುವಂತಿಲ್ಲ. ಆಡಳಿತ ಮಂಡಳಿಯು ತನ್ನ ಜವಾಬ್ದಾರಿ ಅರಿತು ವ್ಯವಸ್ಥಾಪನೆಯ ಮೇಲೆ ಸೂಕ್ತ ನಿಯಂತ್ರಣ ಮತ್ತು ಮೇಲ್ವಿಚಾರಣೆ ಜರುಗಿಸದೆ ಇದ್ದುದರಿಂದ ಅಥವಾ ವ್ಯವಸ್ಥಾಪನೆಯು ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದರೂ, ಆಡಳಿತ ವ್ಯವಸ್ಥೆ ಅದಕ್ಕೆ ಸ್ಪಂದಿಸದೆ ಇದ್ದಲ್ಲಿ ಬ್ಯಾಂಕಿನ ಆರ್ಥಿಕ ಆರೋಗ್ಯಕ್ಕೆ ಮಾರಕವಾಗುವುದರಲ್ಲಿ ಸಂಶಯವಿಲ್ಲ.

ಈ ಕುರಿತಂತೆ ಪ್ರಕಟಿತ ಸಂಶೋಧನಾತ್ಮಕ ಲೇಖನಗಳ ಕುರಿತು ಅವಲೋಕಿಸಿದಾಗ, ಸಹಕಾರ ರಂಗದಲ್ಲಿ ಸಂಶೋಧನೆಯ ಕೊರತೆಯನ್ನು ಕಾಣಬಹುದಾಗಿದೆ. ಇವರು ಇತ್ತೀಚೆಗೆ ಪ್ರಕಟಿಸಿರುವ 'When and Why Cooperative Banks Fail? The Case of Urban Cooperative Banks In India.'

ಸಂಶೋಧನಾ ಲೇಖನವನ್ನು ಈ ಸಂದರ್ಭದಲ್ಲಿ ಉಲ್ಲೇಖಿಸುವುದು ಸೂಕ್ತವಾಗಿರುತ್ತದೆ. ಸದರಿ ಲೇಖನದ ಉಪಸಂಹಾರದಲ್ಲಿ ಲೇಖಕರು, ಹೊರಗಿನ ಪರಿಸ್ಥಿತಿ ಮತ್ತು ಸಂದರ್ಭಕ್ಕಿಂತ ಆಂತರಿಕ ಆಡಳಿತ ಮತ್ತು ವ್ಯವಸ್ಥಾಪನೆಯ ತೊಂದರೆಗಳಿಂದ ಸಹಕಾರ ಬ್ಯಾಂಕುಗಳು ವೈಫಲ್ಯ ಕಾಣುತ್ತಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಆಡಳಿತ ಮತ್ತು ವ್ಯವಸ್ಥಾಪನೆಯ ವೈಫಲ್ಯದಿಂದ ನಿಯಂತ್ರಣಾ ಮಾರ್ಗಸೂಚಿಗಳ ಉಲ್ಲಂಘನೆ, ವಂಚನೆ, ಹಣದುರುಪಯೋಗ, ದ್ರವ್ಯತೆಯ ಕೊರತೆ, ಅನುತ್ಪಾದಕ ಆಸ್ತಿಗಳಿಂದ ಆಸ್ತಿಯ ಗುಣಮಟ್ಟ ಗೌಣಗೊಳ್ಳುವುದು ಇತ್ಯಾದಿಗಳು ಉದ್ಭವವಾಗಲು ಅವಕಾಶ ನೀಡಿದಂತಾಗಿರುತ್ತದೆ. ಇದಲ್ಲದೇ ತೊಂದರೆದಾಯಕ ಸಂದರ್ಭಗಳಲ್ಲಿ ಚಾಕಚಕ್ಯತೆಯಿಂದ ವ್ಯವಹಾರ ನಿಭಾಯಿಸುವ ಹಾಗೂ ಬ್ಯಾಂಕನ್ನು ಆರ್ಥಿಕವಾಗಿ ಕುಸಿಯದಂತೆ ತಡೆಗಟ್ಟುವಲ್ಲಿ ಸಹಕಾರ ಬ್ಯಾಂಕುಗಳು ಸನ್ನದ್ಧರಾಗಿಲ್ಲವೆಂಬ ಅಂಶವನ್ನು ಲೇಖಕರು ಉಲ್ಲೇಖಿಸಿರುತ್ತಾರೆ. ಮುಂದುವರೆದು, ವೈಫಲ್ಯದ ಕಾರಣಗಳು ಆಂತರಿಕ ಮೂಲಗಳಿಂದ ಆಗಿರುವುದರಿಂದ, ಅದು ಅನಿವಾರ್ಯವಲ್ಲ. ಇಂತಹ ಸಂದರ್ಭಗಳಲ್ಲಿ ಸೂಕ್ತ ಆಡಳಿತ ವ್ಯವಸ್ಥೆಯ ಜಾರಿ, ಪರಿಣಾಮಕಾರಿ ಕಾರ್ಯನಿರ್ವಹಣೆಯ ಅನುಷ್ಠಾನ, ವ್ಯವಸ್ಥಾಪನೆಯ ನಿಯಂತ್ರಣ ಕ್ರಮಗಳ ಜಾರಿ ಇತ್ಯಾದಿ ಕ್ರಮಗಳ ಮೂಲಕ ಸಹಕಾರ ಬ್ಯಾಂಕುಗಳ ಅವನತಿಯನ್ನು ತಪ್ಪಿಸಬಹುದಾಗಿದೆ. ಜೊತೆಗೆ ಭಾರತೀಯ ರಿಸರ್ವ್ ಬ್ಯಾಂಕಿನ ನಿಯಂತ್ರಣ ಮತ್ತು ಮೇಲ್ವಿಚಾರಣಾ ಕ್ರಮಗಳ ಅನುಪಾಲನೆ ಮಾಡಿದಲ್ಲಿ ಬ್ಯಾಂಕುಗಳು ಆರೋಗ್ಯಕರವಾಗಿ ಬೆಳೆಯಲು ಸಹಕಾರಿಯಾಗಬಲ್ಲದು ಎಂದು ಲೇಖಕರು ಅಭಿಪ್ರಾಯಪಡುತ್ತಾರೆ.

ಸದರಿ ಅಧ್ಯಯನದಲ್ಲಿ ಸನ್ 2012 ರಿಂದ 2015 ಮಧ್ಯೆ ಲೈಸೆನ್ಸ್ ರದ್ದುಗೊಂಡ 32 ಸಹಕಾರ ಬ್ಯಾಂಕುಗಳನ್ನು ಆಯ್ಕೆಮಾಡಲಾಗಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಈ ಅವಧಿಯಲ್ಲಿ ಲೈಸೆನ್ಸ್ ರದ್ದತಿಯ ಆದೇಶವನ್ನು ಭಾರತೀಯ ರಿಸರ್ವ್ ಬ್ಯಾಂಕು ಸಂಪೂರ್ಣ ವಿವರಗಳೊಂದಿಗೆ ಪತ್ರಿಕಾ ಪ್ರಕಟಣೆಯಲ್ಲಿ ಪ್ರಕಟಿಸಿರುವುದರಿಂದ ಕೆಲವು ಮಾಹಿತಿ ಪಡೆಯಲು ಸಹಕಾರಿಯಾಗಿದೆ. ಪ್ರಸ್ತುತ ಭಾರತೀಯ ರಿಸರ್ವ್ ಬ್ಯಾಂಕಿನ ವರದಿಗಳಿಂದ ಮಾತ್ರ ಕೆಲವು ಮಾಹಿತಿಯನ್ನು ಪಡೆಯಬಹುದಾಗಿದ್ದು, ಸಂಪೂರ್ಣ

ನಿಮ್ಮ ಪ್ರಶ್ನೆ ನಮ್ಮ ಉತ್ತರ

» ಸುಧಾಕರ್ ಭಟ್, ಬ್ಯಾಂಕಿಂಗ್ ಸಲಹೆಗಾರರು.



ನಮ್ಮ ಬ್ಯಾಂಕಿನ 2017-2022ನೇ ಸಾಲಿನ ಆಡಳಿತ ಮಂಡಳಿಯ ಪದಾವಧಿಯು ದಿನಾಂಕ : 26.03.2022ಕ್ಕೆ ಕೊನೆಗೊಳ್ಳಲಿದ್ದು, 2022-2027ರ ಸಾಲಿಗೆ ನೂತನ ಆಡಳಿತ ಮಂಡಳಿಯ ರಚನೆ ಆಗಬೇಕಾಗಿರುತ್ತದೆ. ಈ ಬಗ್ಗೆ ಸಲಹೆ ನೀಡುವಂತೆ ಈ ಮೂಲಕ ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತಿದ್ದೇವೆ.

- ನಾರಾಯಣಗುರು ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿ., ಉಡುಪಿ.

01. ದಿನಾಂಕ : 28.11.2021ರಂದು ಬ್ಯಾಂಕು ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆದು, ಉಪವಿಧಿಗಳ ತಿದ್ದುಪಡಿಗಾಗಿ ದಿನಾಂಕ : 24.12.2021ರಂದು ಜಂಟಿ ನಿಬಂಧಕರಿಗೆ ಆನ್‌ಲೈನ್ ಮೂಲಕ ಸಲ್ಲಿಸಿದ್ದು, ಈ ತನಕ ತಿದ್ದುಪಡಿ ಅಂಗೀಕಾರವಾದ ಪ್ರತಿ ದೊರಕಿರುವುದಿಲ್ಲ. ಈ ಸಂದರ್ಭದಲ್ಲಿ ಕನಿಷ್ಠ ಹಾಜರಾತಿ ಮತ್ತು ಕನಿಷ್ಠ ಸೇವೆಗಳು 3 ವರ್ಷ ಅಥವಾ 2 ವರ್ಷ ಇದರಲ್ಲಿ ಯಾವುದನ್ನು ಪರಿಗಣಿಸುವುದು?

ಉತ್ತರ : ಉಪವಿಧಿಗಳಿಗೆ ಮಾಡಿದ ತಿದ್ದುಪಡಿಯು ರಿಜಿಸ್ಟ್ರಾರ್ ಅನುಮೋದನೆಯ ದಿನಾಂಕದಿಂದ ಜಾರಿಗೆ ಬರುತ್ತದೆ. ಉಪವಿಧಿ ಮತ್ತು ಕಾಯ್ದೆಯ ನಿಬಂಧನೆಗಳಲ್ಲಿ ವ್ಯತ್ಯಾಸವಿದ್ದಲ್ಲಿ ಕಾಯ್ದೆಯ ನಿಬಂಧನೆಗಳನ್ನು ಪಾಲಿಸಬೇಕಾಗಿದೆ. ಆದಾಗ್ಯೂ, ಸಹಕಾರ ಚುನಾವಣಾ ಪ್ರಾಧಿಕಾರವು ತಿದ್ದುಪಡಿಯಾದ ಉಪವಿಧಿಗಾಗಿ ಒತ್ತಾಯಿಸಬಹುದು. ಆದ್ದರಿಂದ, ತಿದ್ದುಪಡಿಯ ಅನುಮೋದನೆಗಾಗಿ ಪ್ರಯತ್ನ ಮಾಡಿ.

02. ಮತಚಲಾಯಿಸಲು ಸದಸ್ಯನು ಹೊಂದಿರತಕ್ಕ ಕನಿಷ್ಠ ಠೇವಣಿಯು ಎರಡು ಸಾವಿರದ ಐದು ನೂರು ರೂಪಾಯಿಗಳು ಅಥವಾ ಸದಸ್ಯನು ಸಾಲ ಪಡೆಯಲು ಅಗತ್ಯವಿದ್ದಲ್ಲಿ, ಬ್ಯಾಂಕು ನಿರ್ಧರಿಸಿದ ಮಿತಿಗೆ ಒಳಪಟ್ಟು ಸದಸ್ಯನ ಕೋರಿಕೆಯ ಮೊತ್ತ. ಹೀಗಿರುವಾಗ ಈ ಕೆಳಗಿನ ವ್ಯವಹಾರ ಕನಿಷ್ಠ ಸೇವೆಯೆಂದು

ಪರಿಗಣಿಸಲ್ಪಡುವುದೇ?

(ಅ) ಒಬ್ಬನ ಉಳಿತಾಯ ಖಾತೆ/ಚಾಲ್ತಿ/ ಠೇವಣಿ ಖಾತೆಯಲ್ಲಿ ವರ್ಷಾರಂಭದಲ್ಲಿ ರೂ.2,500/- ಇದ್ದು ಮಾರ್ಚ್ ಅಂತ್ಯಕ್ಕೆ ಆತನು ರೂ.1,000/- ಹಿಂಪಡೆಯುತ್ತಾನೆ.

(ಆ) ಸಾಲದ ಅವಧಿಯು 3 ವರ್ಷವಾಗಿದ್ದು, ಸಾಲ ಪಡೆದ ಸದಸ್ಯ ಸಾಲವನ್ನು 2 ವರ್ಷದಲ್ಲಿ ಮುಕ್ತಾಯ ಮಾಡುತ್ತಾನೆ.

(ಇ) ಠೇವಣಿ ಆಧಾರಿತ ಸಾಲವಿದೆ.

(ಈ) ಪಿಗ್ಮಿ ಖಾತೆ ಹೊಂದಿದ್ದು, ಠೇವಣಿ ಮೊತ್ತ ರೂ.2500 ಮೀರಿದೆ.

(ಉ) ಚಾಲ್ತಿ / ಉಳಿತಾಯ ಖಾತೆಯಲ್ಲಿ ಬಡ್ಡಿ, ಡಿವಿಡೆಂಡ್ ಜಮೆಯಾಗಿದೆ.

ಉತ್ತರ : ಕಾಯ್ದೆ/ನಿಯಮಗಳು ಕನಿಷ್ಠ ಸೇವೆಯನ್ನು ಏನೆಂದು ವ್ಯಾಖ್ಯಾನಿಸಿಲ್ಲ. ಠೇವಣಿ ಸ್ವೀಕಾರ/ಸಾಲ ನೀಡುವಿಕೆ ಎಲ್ಲಾ ಸಹಕಾರ ಸಂಘಗಳ ಕಾರ್ಯ ವ್ಯಾಪ್ತಿಯಲ್ಲಿ ಬರುವುದಿಲ್ಲ. ಅವರವರ ಕಾರ್ಯ ಚಟುವಟಿಕೆಗಳಿಗನುಸಾರವಾಗಿ ಕನಿಷ್ಠ ಸೇವೆಗಳನ್ನು ನಿರ್ಧರಿಸುವ ಅಧಿಕಾರವನ್ನು ಕಾಯ್ದೆ ಆಯಾ ಸಹಕಾರ ಸಂಸ್ಥೆಯ ಉಪವಿಧಿ/ಮಂಡಳಿಗೆ ನೀಡಿರುತ್ತದೆ. ಆದ್ದರಿಂದ, ನೀವು ಉಲ್ಲೇಖಿಸಿದ ಸೇವೆಗಳು ಕನಿಷ್ಠ ಸೇವೆಯ ವ್ಯಾಖ್ಯಾನದಲ್ಲಿ ಬರುತ್ತವೆಯೇ ಅಥವಾ ಇಲ್ಲವೇ ಎಂದು ನಿರ್ಧರಿಸಲು ಒಂದು ಪಾರದರ್ಶಕ ಮಾರ್ಗಸೂಚಿಯನ್ನು ರೂಪಿಸಿ.

03. ಒಬ್ಬ ಸದಸ್ಯನು ಬ್ಯಾಂಕಿನ ಸದಸ್ಯನಾದ ನಂತರ 1 ಮಹಾಸಭೆಯು ನಡೆದಿದ್ದು, ಆ ಸದಸ್ಯ ಸಭೆಗೆ ಗೈರು ಹಾಜರಾಗಿದ್ದು, ಕನಿಷ್ಠ ಸೇವೆ ಪಡೆದಿದ್ದಲ್ಲಿ ಆತ ಮತ ಚಲಾಯಿಸಲು ಅರ್ಹನಾಗುವನೇ?

ಉತ್ತರ : ಒಬ್ಬ ವ್ಯಕ್ತಿಯು ಸದಸ್ಯನಾಗಿ ಕೇವಲ ಒಂದು ವರ್ಷವಾಗಿದ್ದರೆ ಆತ ಮಹಾಸಭೆಗೆ ಹಾಜರಾಗದಿದ್ದರೂ ಮತಚಲಾಯಿಸುವ ಹಕ್ಕನ್ನು ಪಡೆಯುತ್ತಾನೆ.

04. ಪದಾವಧಿಯು ದಿನಾಂಕ : 27.03.2022ರಂದು ಮುಕ್ತಾಯವಾಗಲಿದ್ದು, ಸದಸ್ಯರು ಆರ್ಥಿಕ ವರ್ಷ 2021-22ರಲ್ಲಿ ಬಳಸಿದ ಕನಿಷ್ಠ ಸೇವೆಯು ಪರಿಗಣನೆಗೆ ಬರುತ್ತದೆಯೇ?

ಉತ್ತರ : ಕನಿಷ್ಠ ಸೇವೆಗಳನ್ನು ಲೆಕ್ಕ ಹಾಕಲು ಪೂರ್ಣಗೊಂಡಿರುವ ಸಹಕಾರ ವರ್ಷಗಳನ್ನು ಮಾತ್ರ ಪರಿಗಣಿಸಬೇಕು ಎಂದು ಸಹಕಾರ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

...6ನೇ ಪುಟದಿಂದ

ಮಾಹಿತಿಯನ್ನು ಸಂಬಂಧಿಸಿದ ಬ್ಯಾಂಕಿನ ಲೆಕ್ಕಪರಿಶೋಧನಾ ವರದಿಗಳನ್ನು ಮತ್ತು ಈ ಕುರಿತಂತೆ ಜರುಗಿರುವ ಶಾಸನಬದ್ಧವಾದ ವಿಚಾರಣಾ ವರದಿಗಳಿಂದ ಮಾತ್ರ ಸಾಧ್ಯ. ಇದಲ್ಲದೆ ಬ್ಯಾಂಕಿನ ವ್ಯವಹಾರದಲ್ಲಿ ಅತಿ ಹತ್ತಿರದಿಂದ ಗಮನಿಸಿರುವ ವ್ಯಕ್ತಿಗಳ ಸಂದರ್ಶನದಿಂದಲೂ ಸಂಶೋಧನೆಗೆ ಅಗತ್ಯವಾದ ಮಾಹಿತಿಯನ್ನು ಕಲೆಹಾಕಬಹುದಾಗಿದೆ. ಹೀಗೆ ಸಂಗ್ರಹಿಸಲಾದ ಮಾಹಿತಿಯ ವಿಶ್ಲೇಷಣೆಯಿಂದ ಸಂಬಂಧಿಸಿದ ಸಹಕಾರ ಬ್ಯಾಂಕಿನ ಅವನತಿಗೆ ಸ್ಪಷ್ಟ ಕಾರಣಗಳನ್ನು ಕಂಡುಕೊಳ್ಳಬಹುದು.

ಸಂಶೋಧನೆಗಳ ವರದಿಗಳು ನೀತಿ ನಿರೂಪಕರಿಗೆ ದಾರಿದೀಪವಾಗಿ ಕಾರ್ಯನಿರ್ವಹಿಸಬಲ್ಲದು. ಸಂಶೋಧನೆ ಮತ್ತು ವಿಶ್ಲೇಷಣೆಗಳ ಆಧಾರವಿಲ್ಲದೆ ರೂಪಿಸಲಾದ ನೀತಿ ನಿಯಮಗಳು ಸಫಲತೆ ಕಾಣುವುದು ವಿರಳ. ಭಾರತೀಯ ರಿಸರ್ವ್ ಬ್ಯಾಂಕಿನ ಮೇಲ್ವಿಚಾರಣೆ ಮತ್ತು ನಿಯಂತ್ರಣ ಇದ್ದಾಗಲೂ ಸಹ ಪಟ್ಟಣ ಸಹಕಾರ ಬ್ಯಾಂಕುಗಳು ಸೋಲುತ್ತಿರುವುದಕ್ಕೆ ಕಾರಣಗಳನ್ನು ಬೆಳಕಿಗೆ

ತರಲು ಕೂಲಂಕುಶ ಅಧ್ಯಯನಕ್ಕೆ ಅಳವಡಿಸಬೇಕಾದ ಅವಶ್ಯಕತೆ ಇದೆ. ಈ ಮೂಲಕ ತನ್ನದೇ ವಿಶಿಷ್ಟತೆಯನ್ನು ಹೊಂದಿರುವ ಸಹಕಾರ ಬ್ಯಾಂಕುಗಳ ಸೋಲುವಿಕೆಯನ್ನು ನಿಯಂತ್ರಿಸಿ ವಲಯವನ್ನು ಪುನಃಶ್ಚೇತನಗೊಳಿಸಲು ಮಾರ್ಗಸೂಚಿಗಳನ್ನು ಅಭಿವೃದ್ಧಿಪಡಿಸಲು ಅಥವಾ ಪ್ರಸ್ತುತದಲ್ಲಿರುವ ಮೇಲ್ವಿಚಾರಣೆ ಮತ್ತು ನಿಯಂತ್ರಣ ನೀತಿಗಳಲ್ಲಿ ಪರೀಕ್ಷಾಣೆ ಮಾಡಲು ಸಹಕಾರಿಯಾಗಬಲ್ಲವು. ನಿರಂತರ ಅಧ್ಯಯನ ಸಂಶೋಧನೆಗಳಿಂದ ಪ್ರಸ್ತುತ ಪರಿಸ್ಥಿತಿ ಸುಧಾರಣೆಗೆ ಅನುಕೂಲಕರ ಮಾರ್ಗದರ್ಶನವನ್ನು ಅಪೇಕ್ಷಿಸಬಹುದು ಮತ್ತು ಈ ವಲಯಕ್ಕೆ ಮುಂದೆ ಒದಗಬಹುದಾದ ಸಂಕಷ್ಟಗಳ ಮುನ್ನೂಚನೆಯನ್ನೂ ಪಡೆಯುವ ಸಾಧ್ಯತೆಗಳಿರುವುದರಿಂದ ಒದಗಬಹುದಾದ ತೊಂದರೆಗಳ ನಿವಾರಣೆಗೆ ಮುಂಜಾಗರೂಕತಾ ಕ್ರಮಗಳನ್ನು ರೂಪಿಸಲೂ ಸಹ ಇದು ಸಹಕಾರಿಯಾಗಬಲ್ಲದು. ಸಹಕಾರ ರಂಗದಲ್ಲಿಯೂ ಸಂಶೋಧನೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕಿರುವುದು ಇಂದಿನ ಆದ್ಯತೆಯಾಗಿರುತ್ತದೆ.



ಒನ್‌ಲೈನ್ ನ್ಯೂಸ್

ಈ ಪುಟದಲ್ಲಿನ ಸುದ್ದಿಗಳನ್ನು ಓದಿದ್ದೀರಾ...?

ಕುತೂಹಲಕಾರಿಯಾದ ಸುದ್ದಿಗಳು ನಿಮ್ಮ ಕಣ್ಣು ತಪ್ಪಿದ್ದರೆ, ಇಲ್ಲಿವೆ ಓದಿ.

- ಪಂಜಾಬಿನಲ್ಲಿ ನಡೆದಿರುವ ಚುನಾವಣೆಯಲ್ಲಿ ಒಂದೇ ದೇಹ, ಎರಡು ತಲೆಗಳನ್ನು ಹೊಂದಿರುವ ಸಯಾಮಿ ಅವಳಿಗಳಾದ ಸೊಹ್ನಾ ಮತ್ತು ಮೊಹ್ನಾ ಮತ ಚಲಾಯಿಸುವ ಮೂಲಕ ಗಮನ ಸೆಳೆದರು.
- ಈ ಬಾರಿ ಮಾವಿನ ಗಿಡಗಳಲ್ಲಿ ಹೆಚ್ಚಿನ ಪ್ರಮಾಣದ ಹೂವು ಬಿಟ್ಟಿದೆ. ಜತೆಗೆ, ಕಳೆದ ವರ್ಷ ಸುರಿದ ಮಳೆಯಿಂದಾಗಿ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದ್ದು, ಮರಗಳಲ್ಲಿ ಹೂವಿನ ಜತೆಗೆ ಚಿಗುರಲೆಗಳೂ ತುಂಬಿಕೊಂಡಿವೆ.
- ಬಾಹ್ಯಾಕಾಶ ಸಂಶೋಧನಾ ಯೋಜನೆಗಳಲ್ಲಿ ಒಂದಾದ ಚಂದ್ರನ-2 ರೋವರ್ ವಿಫಲವಾದ ಎರಡು ವರ್ಷಗಳ ನಂತರ, ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ (ಇಸ್ರೋ) ಈ ವರ್ಷದ ಆಗಸ್ಟ್‌ನಲ್ಲಿ ಚಂದ್ರಯಾನ-3 ಅನ್ನು ಉಡಾವಣೆ ಮಾಡಲು ಸಿದ್ಧತೆ ನಡೆಸಿದೆ.
- ಆನೆಕಾಲು ರೋಗ ಮುಕ್ತ ಸಮಾಜಕ್ಕಾಗಿ ಸರ್ಕಾರ ಹದಿನೇಳು ವರ್ಷಗಳಿಂದ ಕಾರ್ಯಕ್ರಮ ನಡೆಸುತ್ತಿದ್ದರೂ ಬೀದರ್ ಜಿಲ್ಲೆಯಲ್ಲಿ ಬಯಲು ಶೌಚ

- ಹಾಗೂ ಮಾಲಿನ್ಯ ರೋಗ ನಿರ್ಮೂಲನೆಗೆ ತೊಡಕಾಗಿದೆ.
- ಭಾರತ-ಯುಎಇ ಮಧ್ಯೆ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ ನಡೆದಿದ್ದು, ಇದರಿಂದಾಗಿ ಭಾರತದಿಂದ ರಫ್ತಾಗುವ ಚಿನ್ನಾಭರಣಗಳಿಗೆ ಯುಎಇನಲ್ಲಿ ಸುಂಕ ಇರುವುದಿಲ್ಲ, ಇದರಿಂದ ಹರಳು ಮತ್ತು ಚಿನ್ನಾಭರಣ ವಲಯಕ್ಕೆ ಹೆಚ್ಚಿನ ರಫ್ತು ಅವಕಾಶಗಳು ಸಿಗಲಿದೆ ಎಂದು ವಾಣಿಜ್ಯ ಕಾರ್ಯದರ್ಶಿ ಹೇಳಿದ್ದಾರೆ.
- ಅಟ್ಲಾಂಟಿಕ್‌ನಲ್ಲಿ ಉದ್ಭವಿಸಿರುವ ಯುನಿಸ್ ಚಂಡಮಾರುತದ ಪ್ರಭಾವದಿಂದಾಗಿ ಬ್ರಿಟನ್‌ನಲ್ಲಿ ವಿಮ್ಯುತ್ ಅಡಚಣೆ ಉಂಟಾಗಿರುವುದರಿಂದ 2 ಲಕ್ಷಕ್ಕೂ ಹೆಚ್ಚು ಮನೆಗಳಲ್ಲಿ ವಿಮ್ಯುತ್ ಸರಬರಾಜು ಕಡಿತವಾಗಿತ್ತು. ಬ್ರಿಟನ್, ಐರ್ಲೆಂಡ್, ಬೆಲ್ಜಿಯಂ, ಜರ್ಮನಿ, ನೆದರ್ಲ್ಯಾಂಡ್ ಮತ್ತು ಪೋಲೆಂಡ್‌ನಲ್ಲಿ ಚಂಡಮಾರುತದಿಂದಾಗಿ ಅನೇಕರು ಮೃತಪಟ್ಟಿದ್ದಾರೆ ಎಂದು ತುರ್ತು ಸೇವೆ ಇಲಾಖೆ ತಿಳಿಸಿದೆ.

ಹಿ ದು ಗ ರ ಅ ನಿ ಸಿ ಕೆ . . .



ಕೇಂದ್ರ ತಜ್ಞರ ಎಚ್ಚರಿಕೆ ಪರಿಗಣಿಸಲಿ : ರಿಸರ್ವ್ ಬ್ಯಾಂಕ್ ಹೊರತರಲು ಮುಂದಾಗಿರುವ ಡಿಜಿಟಲ್ ರೂಪಾಯಿಗೆ ಸ್ವತಃ ಆರ್‌ಬಿಐ ಗವರ್ನರ್ ಶಕ್ತಿಶಾಲಿ ದಾಸ್ ಅವರೇ ಸಹ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಹಿಂದಿನ ಗವರ್ನರ್ ರಘುರಾಮ್ ರಾಜನ್ ಅವರು ಡಿಜಿಟಲ್ ರೂಪಾಯಿಯನ್ನು ಆರ್‌ಬಿಐ ಸರಿಯಾಗಿ ವಿನ್ಯಾಸ ಮಾಡದಿದ್ದರೆ, ಅದರ ಸಂಪೂರ್ಣ ದತ್ತಾಂಶಗಳು ಪರರ ಕೈಸೇರುವ ಅಪಾಯವಿರುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಅದರೂ, ಕೇಂದ್ರ ಸರ್ಕಾರ ಡಿಜಿಟಲ್ ರೂಪಾಯಿ ಜಾರಿಗೆ ತರಲು ಹೊರಟಿರುವುದೇಕೋ.

► ಎಲ್. ತಿಮ್ಮಾಪುರ, ಚಿತ್ರದುರ್ಗ

ಕುಳಿತಲ್ಲಿಯೇ ವಿಷಯ ತಜ್ಞರಿಂದ ಮಾಹಿತಿ : ವಿಷ್ಣು ಅಭಿವೃದ್ಧಿ ಬ್ಯಾಂಕ್ ಹಾಗೂ ಇನ್ನಿತರ ಬ್ಯಾಂಕುಗಳಿಂದ ಕೇಂದ್ರ ಸರ್ಕಾರ ಪದೆ ಪದೇ ಸಾಲ ಪಡೆಯುತ್ತಿದೆ, ದೇಶದಲ್ಲಿ ಸಾರಿಗೆ, ನಗರಾಭಿವೃದ್ಧಿ, ಹಣಕಾಸು, ಕೃಷಿ ಮತ್ತು ಕೌಶಲ್ಯ ನಿರ್ಮಾಣವನ್ನು ಬೆಂಬಲಿಸಲು ಈ ಸಾಲ ಪಡೆಯುತ್ತಿರುವುದಾಗಿ ಹೇಳುತ್ತಿದೆ. ಕಷ್ಟ ಹಣ ಹೊರ ತಂದು ಎಲ್ಲರ ಖಾತೆಗೂ 15ಲಕ್ಷ ಹಾಕುವುದಾಗಿ ಹೇಳಿದ್ದವರು ದೇಶದ ಜನರ ತಲೆ ಮೇಲೆ ಸಾಲದ ಹೊರೆ ಹೊರಿಸುತ್ತಿದ್ದಾರೆ.

► ನೀಲಕಂಠಯ್ಯ ವಿ., ಚಿಕ್ಕಮಗಳೂರು

ಸಂಪಾದಕರು :

ಪುಂಡಲಿಕ ಎನ್. ಕೇರೂರೆ,
ಮುಖ್ಯ ಕಾರ್ಯನಿರ್ವಹಣಾಧಿಕಾರಿ,
ಕರ್ನಾಟಕ ರಾಜ್ಯ ಪಟ್ಟಣ ಸಹಕಾರ
ಬ್ಯಾಂಕುಗಳ ಮಹಾಮಂಡಳ ನಿ.,
ಬೆಂಗಳೂರು.

ಇವರಿಗೆ,

Edited, Published and printed by Pundalik N. Kerure, C.E.O. on behalf of the
Karnataka State Co-operative Urban Banks Federation Ltd., Bangalore - 560027.
Published at : # 132, K.H. Road, Bangalore - 560027.
Printed at : Navarathna Printers, # 35, 3rd Cross, Sudhamanagar, Bangalore - 560027.